

ಯೇಸು ಬಾಪ್ತಿಸ್ಮವನ್ನು ಬೋಧಿಸಿದನು

“ಆಗ ಯೇಸು ಹತ್ತಿರಕ್ಕೆ ಬಂದು - ಪರಲೋಕದಲ್ಲೆಯೂ ಭೂಲೋಕದಲ್ಲೆಯೂ ಸರ್ವಾಧಿಕಾರವು ನನಗೆ ಕೊಡಲ್ಪಟ್ಟಿದೆ. ಆದ್ದರಿಂದ ನೀವು ಹೊರವು ಹೋಗಿ, ಸಮಸ್ತ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಕುಮಾರನ, ಪರಿಶುದ್ಧಾತ್ಮನ ಹೆಸರಿನಲ್ಲಿ ಬಾಪ್ತಿಸ್ಮ ಮಾಡಿಸಿರಿ ... ಎಂದು ಹೇಳಿದನು” (ಮತ್ತಾಯ 28:18, 19).

ಯೋಹಾನ ಮತ್ತು ಯೇಸು ಇಬ್ಬರೂ ತಮ್ಮ ಭೂಲೋಕದ ಸೇವೆಗಳಲ್ಲಿ ಅನೇಕರನ್ನು ಬಾಪ್ತಿಸ್ಮಹೊಂದಲು ನಡೆಸಿದರು (ಮತ್ತಾಯ 3:5, 6; ಯೋಹಾನ 4:1). ಮಾರ್ಕಾ ಛಾದವರು ಅವರನ್ನು ದೇವರ ವರ್ಮಾನಿಕರೆಂದು ಸ್ವೀಕರಿಸಿದರು, ಪಾಪಗಳನ್ನು ಅರಿತೆ ಮಾಡಿದರು, ಕ್ಷಮಾಪಣೆಯನ್ನು ಹುಡುಕಿದರು, ಸಂದೇಶಕ್ಕೆ ಅನುಗುಣವಾಗಿ ಮಾನಸಾಂತರಪಟ್ಟರು ಮತ್ತು ಬರಲಿಕ್ಕಿದ್ದ ಮೆಸ್ಸಿಯನ ಹಾಗೂ ಆತನ ರಾಜ್ಯದ ಕುರಿತಾಗಿದ್ದ ಬೋಧನೆಯನ್ನು ಸ್ವೀಕರಿಸಿದರು. “ಪರಲೋಕ ರಾಜ್ಯವು ಸಮೀಪವಾಗಿದ್ದರಿಂದ ಪಾಪಗಳ ಕ್ಷಮಾಪಣೆ ಗಾಗಿದ್ದ ಮಾನಸಾಂತರದ ಬಾಪ್ತಿಸ್ಮವನ್ನು” ಅವರು ಸ್ವೀಕರಿಸಿದರು (ಮತ್ತಾಯ 3:2; ಲೂಕ 3:3). ಬರಲಿಕ್ಕಿದ್ದ ರಾಜ್ಯಕ್ಕಾಗಿ ಸಿದ್ಧವಾಗಲು ಅವರು ಬಾಪ್ತಿಸ್ಮ ಹೊಂದಿದರು. ಆದುದರಿಂದ ದೇವರ ರಾಜ್ಯದ ವಿಷಯವಾದ ಬಾಪ್ತಿಸ್ಮವು ಈ ಸಿದ್ಧತೆಯ ಬಾಪ್ತಿಸ್ಮಕ್ಕೆ ಸಮಾನವಾಗಿದ್ದುದು ಸ್ವಾಭಾವಿಕವಾಗಿತ್ತು.

ಪ್ರತ್ಯುಕ್ತರ

ಅನೇಕರು (ಫಲಿಸಾಯರನ್ನೂ ಸದ್ದುಕಾಯರನ್ನೂ ಒಳಗೊಂಡು, ಮತ್ತಾಯ 3:7) ಯೋಹಾನನಿಂದ ಹಾಗೂ ಯೇಸುವಿನಿಂದ (ಯೋಹಾನ 3:22, 26; 4:1) ಬೋಧಿಸಲ್ಪಟ್ಟ ಈ ಬಾಪ್ತಿಸ್ಮವನ್ನು ಸ್ವೀಕರಿಸಲು ಬರುತ್ತಿದ್ದ ಸಂಗತಿಯು ಈ ಪದ್ಧತಿಯು ಯೂದಾಯದಲ್ಲೆಲ್ಲಾ ಹಾಗೂ ಯೂರೋಪಿನ ಸುತ್ತಲಿನ ಪ್ರದೇಶಗಳಲ್ಲೂ ತಿಳಿಯಲ್ಪಟ್ಟಿತ್ತೆಂದು ಅರ್ಥವಾಗುತ್ತದೆ (ಮತ್ತಾಯ 3:6). ಬಾಪ್ತಿಸ್ಮ ಮಾಡಿಸಿದ ಯೇಸುವಿನ ಶಿಷ್ಯರು (ಯೋಹಾನ 4:2) ಮತ್ತು ಹೊಸ ಒಡಂಬಡಿಕೆಯ ಬಾಪ್ತಿಸ್ಮವನ್ನು ಬೋಧಿಸಿದ ಅವರು ಅದರ ಅರ್ಥವನ್ನೂ, ಉದ್ದೇಶವನ್ನೂ ತಿಳಿದು ಕೊಂಡವರಾಗಿದ್ದರು.

ಈ ಸಿದ್ಧತೆಯ ಬಾಪ್ತಿಸ್ಮವು ಚೆನ್ನಾಗಿ ತಿಳಿಯಲ್ಪಟ್ಟಿದ್ದರಿಂದ, ಹೊಸ ಒಡಂಬಡಿಕೆಯ ಬಾಪ್ತಿಸ್ಮವು ಪಾಪಗಳ ಕ್ಷಮಾಪಣೆಗಾಗಿ ಅಲ್ಲದಿದ್ದರೆ, ಅಗ ಜಾಗರೂಕತೆಯ ವಿವರಣೆಯ ಅಗತ್ಯತೆಯಿರುತ್ತಿತ್ತು, ಅದರ ಬದಲು ಪೇತ್ರನು ಅದೇ ಉದ್ದೇಶಗಳನ್ನು ಹೊಸ ಒಡಂಬಡಿಕೆಯ ಬಾಪ್ತಿಸ್ಮಕ್ಕೆ ಅನ್ವಯಿಸುತ್ತಾನೆ (ಅಪೊಸ್ತಲರ ಕೃತ್ಯ 2:38). ಸಿದ್ಧತೆಯ ಬಾಪ್ತಿಸ್ಮವು ಯೇಸುವಿನ ರಕ್ತದಲ್ಲಿ ನಂಬಿಕೆಯ ಮೇಲೆ ಇಲ್ಲವೇ ಆತನ ಹೆಸರಿನಲ್ಲಿ ಅಥವಾ ಮೆಸ್ಸಿಯನ ಅಧಿಕಾರದ ಮೇಲೆ ಅವಲಂಬಿಸಿರದಿದ್ದರೂ ಅದರ ಹೋಲಿಕೆಗಳು ದೇವರಿಂದ ಸ್ಪಷ್ಟವಾಗಿ ಸಂಕಲ್ಪಿಸಿದ್ದು ಅದನ್ನು ಅತ್ಯುತ್ತಮ ಸಿದ್ಧತೆಯ ಬಾಪ್ತಿಸ್ಮವನ್ನಾಗಿ

ಮಾಡಿದವು. ಅದು ಅದನ್ನು ಸ್ವೀಕರಿಸಿದವರನ್ನು ಪರಲೋಕ ರಾಜ್ಯದೊಳಗೆ, ಸಭೆಯೊಳಗೆ ಇಲ್ಲವೇ ಕ್ರಿಸ್ತನೊಳಗೆ ಇಡಲಿಲ್ಲ. ಇಲ್ಲವೇ ಅದರ ನಂತರ ಪರಿಶುದ್ಧಾತ್ಮವರಗಳು ಬರಲಿಲ್ಲ. ಈ ಸಿದ್ಧತೆಯ ಅವಧಿಯಲ್ಲಿ ಯೋಹಾನ್‌ನೂ ಯೇಸುವೂ ಅಪೊಸ್ತಲರೂ ಇಸ್ರಾಯೇಲ್ಯರನ್ನು ಮೆಸ್ಸೀಯನು ಬಂದಾಗ ಅವನನ್ನು ಸ್ವೀಕರಿಸಲು ಸಿದ್ಧಪಡಿಸುತ್ತಿದ್ದರು (ಮತ್ತಾಯ 10:6; 15:24). ಆದರೆ ಮೆಸ್ಸೀಯನಾದ ಯೇಸುವಿನ ಕಡೆಗೆ ಅವರನ್ನು ಮಾರ್ಪಡಿಸುತ್ತಿರಲಿಲ್ಲ. ಆದುದರಿಂದ ಈ ಬಾಪ್ತಿಸ್ಮವು ಮೆಸ್ಸೀಯನ ಬರೋಣದಲ್ಲ ನಂಜಕೆಗೆ ಅಧಾರವಾಗಿತ್ತು, ಯೇಸೆ ಮೆಸ್ಸೀಯನೆಂಬ ನಂಜಕೆಯ ಮೇಲೆ ಅಧಾರವಾಗಿಲ್ಲ.

ಯೇಸು ಬಾಪ್ತಿಸ್ಮವನ್ನು ಆಜ್ಞಾಪಿಸಿದನು

ಯೆರೂಸಲೇಮಿನಿಂದ ಪ್ರಾರಂಭಿಸಿ ಎಲ್ಲಾ ಜನಾಂಗಗಳಿಗೆ ತನ್ನ ಹೆಸರಿನಲ್ಲಿ ಪಾಪಗಳ ಕ್ಷಮಾಪಣೆಯು ಸಾರಲ್ಪಡುವದೆಂದು ಯೇಸು ಬೋಧಿಸಿದನು (ಲೂಕ 24:47). ಈ ಬೋಧನೆಯು ನಂಜಕೆಯನ್ನೂ ಬಾಪ್ತಿಸ್ಮವನ್ನೂ ಒಳಗೊಂಡಿತ್ತು (ಮತ್ತಾಯ 28:18, 19; ಮಾರ್ಕ 16:15, 16). ತನ್ನ ಪುನರುತ್ಥಾನದ ನಂತರ ನಾಲ್ಕು ದಿನಗಳಾದ ತರುವಾಯ (ಅಪೊಸ್ತಲರ ಕೃತ್ಯಗಳು 1:1, 2) ಪರಲೋಕದಲ್ಲಿ ಭೂಲೋಕದಲ್ಲಿ ಎಲ್ಲಾ ಅಧಿಕಾರವನ್ನು ಸ್ವೀಕರಿಸಲು ಯೇಸು ದೇವರ ಬಲಗಡೆಗೆ ವಿಲಹೋದನು (ಎಫೆಸ 1:19-23; 1 ಪೇತ್ರ 3:22). ಇದಾದ ಮೇಲೆ ಹತ್ತು ದಿನಗಳ ನಂತರ, ಪಂಚಾಶತ್ತಮ ದಿನದಂದು ಯೆರೂಸಲೇಮಿನಲ್ಲಿದ್ದ ಅಪೊಸ್ತಲರು ಯೇಸು ಕ್ರಿಸ್ತನ ಹೆಸರಿನಲ್ಲಿ ಪಾಪಗಳ ಕ್ಷಮಾಪಣೆಯನ್ನು ಮೊದಲು ಪ್ರಸಂಗಿಸಿದರು. ಈ ಸಂದೇಶವು ಎಲ್ಲಾ ಜನಾಂಗಗಳಿಗೆ ಪ್ರಸಂಗಿಸಲ್ಪಡಬೇಕಾಗಿತ್ತು (ಲೂಕ 24:47).

ಹೊಸ ಒಡಂಬಡಿಕೆಯ ಅಧೀನತೆಯಲ್ಲಿ ಪಾಪದ ಕ್ಷಮಾಪಣೆಗಾಗಿ ಒಬ್ಬನು ಏನು ಮಾಡತಕ್ಕದ್ದು ಎಂಬುದಕ್ಕೆ ಒಂದು ಉದಾಹರಣೆಯಾಗಿ ಅನೇಕರು ಉಪಯೋಗಿಸಿದ ಶಿಲುಬೆಯ ಮೇಲಿನ ಕಳ್ಳನು, ಯೇಸುವಿನ ಹೆಸರಿನಲ್ಲಿ ಪಾಪಗಳ ಕ್ಷಮಾಪಣೆಯ ಮೊದಲು ಪ್ರಸಂಗಿಸುವ ಮುನ್ನವೇ ಸತ್ತು ಹೋದನು (ಯೋಹಾನ್ 19:31, 32). ಪಾಪಗಳ ಕ್ಷಮಾಪಣೆಗಾಗಿ ಒಬ್ಬನು ಹೊಸ ಒಡಂಬಡಿಕೆಯ ಅಧೀನತೆಯಲ್ಲಿ ಮಾಡತಕ್ಕದ್ದು ಎಂಬುದಕ್ಕೆ ಅವನು ಒಂದು ಉದಾಹರಣೆಯಾಗಿ ಇರಲಾರನು. ಯಾಕಂದರೆ ಯೇಸುವಿನ ಹೆಸರಿನಲ್ಲಿ ಪಾಪಗಳ ಕ್ಷಮಾಪಣೆಯು ಕೊಡಲ್ಪಡುವ ಮೊದಲು ಅವನು ಸತ್ತು ಹೋದನು.

ಪಾಪಗಳ ಕ್ಷಮಾಪಣೆಗಾಗಿರುವ ಬಾಪ್ತಿಸ್ಮವು ಇಸ್ರಾಯೇಲ್ ಜನಾಂಗಕ್ಕೆ ಹೊಸದಾಗಿರಲಿಲ್ಲ. ಹೊಸದಾಗಿ ಇದ್ದುದು ಯೇಸುವಿನ ರಕ್ತದೊಂದಿಗೆ ಕ್ಷಮಾಪಣೆಯ ಸಂಬಂಧ ಮತ್ತು ಯೇಸು ಎಂಬ ಹೆಸರು (ಇದರ ಅರ್ಥ “ದೇವರು ಜಡುಗಡೆ ಮಾಡುವನು” ಇಲ್ಲವೇ ಪಾಪದಿಂದ ರಕ್ಷಿಸುವವನು; ಮತ್ತಾಯ 1:21) ಹಾಗೂ ಕ್ರಿಸ್ತ ಎಂಬ ಜಿರುದು (ಹಿಬ್ಬೂನಿನ ಗ್ರೀಕ ಪದ “ಮೆಸ್ಸೀಯ” ಅರ್ಥ “ಅಭಿಷಿಕ್ತನು” ಪ್ರವಾದಿಯಾಗಿರಲು, ಯಾಜಕನಾಗಿರಲು ಹಾಗೂ ಅರಸನಾಗಿರಲು ದೇವರಿಂದ ಆಯ್ಕೆಕೊಳ್ಳಲ್ಪಟ್ಟವನು). ಮೆಸ್ಸೀಯನ ಪ್ರಪಂಚಿಕ, ನೆರವೇರಿಬಿಕೆಗಾಗಿ ಇಸ್ರಾಯೇಲ್ಯರು ಮುನ್ನೋಡುತ್ತಿದ್ದರೂ, ದೇವರು ಅದನ್ನು ಆತ್ಮೀಕವಾದದ್ದನ್ನಾಗಿ ಮಾಡಲು ಉದ್ದೇಶಿಸಿದನು.

ಯೇಸು ಆಜ್ಞಾಪಿಸಿದ ಬಾಪ್ತಿಸ್ಮ

ಯೇಸು ಬೋಧಿಸಿದ ಬಾಪ್ತಿಸ್ಮವು ಆತನ ಅಧಿಕಾರದ ಮೇಲೆ ಅವಲಂಬಿಸಿದೆ. ಅದು

ಪರಲೋಕವನ್ನೂ ಭೂಲೋಕವನ್ನೂ ಒಳಗೊಂಡಿದೆ (ಮತ್ತಾಯ 28:18, 19). ಅದು ಬಾಪ್ತಿಸ್ಮ ಕೊಡುವವನ ಇಲ್ಲವೇ ಸಭೆಯ ಅಧಿಕಾರದ ಮೇಲೆ ಅವಲಂಬಿಸಿರುವದಿಲ್ಲ. ಯೇಸುವಿನ ಉದ್ದೇಶಗಳಿಗನುಗುಣವಾಗಿ ಬಾಪ್ತಿಸ್ಮ ಹೊಂದಿದವರು, ಆತನ ಅಧಿಕಾರವನ್ನು ಸ್ವೀಕರಿಸುತ್ತಿರುವರು. ಅದುದರಿಂದ ಆತನ ಹೆಸರಿನಲ್ಲಿ ಬಾಪ್ತಿಸ್ಮ ಹೊಂದುತ್ತಿರುವರು. ಮನುಷ್ಯನ ಬೋಧನೆಯ ಮೇಲೆ ಅವಲಂಬಿಸಿ ಅರ್ಥಮಾಡಿಕೊಂಡು ಬಾಪ್ತಿಸ್ಮಕ್ಕೆ ಒಪ್ಪಿಸಿ ಕೊಂಡರೆ ಮತ್ತು ಅರ್ಥಮಾಡಿಕೊಳ್ಳದೆ ಯೇಸು ಕ್ರಿಸ್ತನಿಂದ ಬೋಧಿಸಲ್ಪಟ್ಟ ಬಾಪ್ತಿಸ್ಮಕ್ಕೆ ಒಪ್ಪಿಸಿಕೊಂಡರೆ, ಅವನು ಯೇಸು ಕ್ರಿಸ್ತನ ಹೆಸರಿನಲ್ಲಿ ಅಲ್ಲ, ಆದರೆ ಒಬ್ಬ ಮನುಷ್ಯನು ಇಲ್ಲವೇ ಒಂದು ಸಭೆಯ ಅಧಿಕಾರದಿಂದ ಅಥವಾ ಹೆಸರಿನಿಂದ ಬಾಪ್ತಿಸ್ಮ ಹೊಂದುತ್ತಾನೆ.

ಯೋಹಾನ್ 3:3-5

ಪರಲೋಕ ರಾಜ್ಯದಲ್ಲಿ ಪ್ರವೇಶಿಸಲು ನೀಲಿನಿಂದಲೂ ಅತ್ಮನಿಂದಲೂ ಹೊಸದಾಗಿ ಜನ್ಮಿಸ ಬೇಕೆಂದು ಯೇಸು ಬೋಧಿಸಿದನು (ಯೋಹಾನ್ 3:3-5). ಯೋಹಾನ್‌ನಿಂದಲೂ ಯೇಸುವಿನಿಂದಲೂ ಬೋಧಿಸಿದ ಪಾಪಗಳ ಕ್ಷಮಾಪಣೆಯ, ಮಾನಸಾಂತರದ ಸಿದ್ಧತೆಯ ಬಾಪ್ತಿಸ್ಮ ನೀಲಿನಿಂದಲೂ ಅತ್ಮನಿಂದಲೂ ಹೊಸದಾಗಿ ಹುಟ್ಟುವದಾಗಿರಲಿಲ್ಲ. ಪರಲೋಕ ರಾಜ್ಯವು ಹತ್ತಿರವಾಗಿದ್ದು ಅದಿನ್ನೂ ಬಂದಿರಲಿಲ್ಲ (ಮತ್ತಾಯ 4:17). ಪಾಪಗಳಿಗಾಗಿ ಕ್ಷಮಾಪಣೆಯನ್ನು ಮಾತ್ರವೇ ಒಳಗೊಂಡಿದ್ದ ಬಾಪ್ತಿಸ್ಮಕ್ಕೆ ಇನ್ನೂ ಬಾರದೇ ಇದ್ದ ರಾಜ್ಯದಲ್ಲಿ ಯಾರನ್ನೂ ಇಡಲು ಸಾಧ್ಯತೆಯಿರಲಿಲ್ಲ. ಬಾಪ್ತಿಸ್ಮ ಹೊಂದುತ್ತಿರುವದರ ಕ್ಷಮಾಪಣೆಯು ಪ್ರಾಣಿಗಳ ಯಜ್ಞವನ್ನು ಅರ್ಪಿಸಿದವರ ಕ್ಷಮಾಪಣೆಗಿಂತ ಹೆಚ್ಚಾಗಿ ಅವರಿಗೆ ಪರಲೋಕ ರಾಜ್ಯದಲ್ಲಿ ಪ್ರವೇಶವನ್ನು ಕೊಡಲಾರದು (ಯಾಜಕತಾಂಡ 4:20, 26, 31, 35; 5:10, 13, 16, 18; 6:7; 19:22). ಪಾಪಗಳ ಕ್ಷಮಾಪಣೆಯು ಮಾತ್ರವೇ ಪರಲೋಕ ರಾಜ್ಯದಲ್ಲಿ ಪ್ರವೇಶವನ್ನು ಕೊಡುವದಿಲ್ಲ. ರಾಜ್ಯವನ್ನು ಪ್ರವೇಶಿಸಲು ನೀಲಿನಿಂದಲೂ ಅತ್ಮನಿಂದಲೂ ಹೊಸದಾಗಿ ಹುಟ್ಟಬೇಕು. ಇದು ಅರಸನಾದ ಮಿಸ್ತೀಯನೊಂದಿಗೆ ಆತನ ರಾಜ್ಯದಲ್ಲಿ ಸಂಬಂಧವನ್ನೂ ನೂತನ ಜೀವನವನ್ನೂ ಸೃಷ್ಟಿಸುವುದು (ರೋಮಾಪುರ 6:4; ಗಲಾತ್ಯ 3:27; ಕೊಲೊಸ್ಸೆ 2:12, 13).

ಈ ಹೊಸ ಜನ್ಮಕ್ಕೆ ಸಂಬಂಧಿಸಿದ ನೀರು ಬಾಪ್ತಿಸ್ಮ (ಅಪೊಸ್ತಲರ ಕೃತ್ಯ 8:12, 38, 39), ಮತ್ತು ಈ ಹೊಸ ಜನ್ಮದಲ್ಲಿ ಅತ್ಮನ ಸಾಧನವು ಜೀವಕೊಡುವ ಜೀಜ, ದೇವರ ವಾಕ್ಯವಾಗಿರುವುದು (ಲೂಕ 8:11; ಯೋಹಾನ್ 6:63). ಈ ವ್ಯಾಖ್ಯಾನವು ಯೋಸುವಿನ ಇತರ ಬೋಧನೆಗಳೊಂದಿಗೆ ಹಾಗೂ ಹೊಸ ಒಡಂಬಡಿಕೆಯ ಉಳಿದ ಭಾಗದೊಂದಿಗೆ ಅನುರೂಪವುಳ್ಳದ್ದಾಗಿದೆ (ಲೂಕ 8:11, 12; ಅಪೊಸ್ತಲರ ಕೃತ್ಯ 11:14; 1 ಪೇತ್ರ 1:23 ಇತ್ಯಾದಿ).

ಯೋಹಾನ್ 3:5ರ ಮೇಲೆ ಫ್ರೆಡರಿಕ್ ಡೇಲ್ ಬ್ಲುನ್ಬರ ಸಲಿಯಾಗಿ ವ್ಯಾಖ್ಯಾನಿಸಿದ್ದಾರೆ:

ಯೋಹಾನ್ 3:5ರಲ್ಲಿ “ನೀಲಿನಿಂದ ಹಾಗೂ ಅತ್ಮನಿಂದ” ಎಂಬುವುಗಳಿಗಿಂಥ ನೀರು ಮತ್ತು ಅತ್ಮನ ವರವು ಹೆಚ್ಚು ನಿಕಟವಾಗಿ ಸಂಬಂಧಿಸಲ್ಪಟ್ಟಿಲ್ಲ. ಎರಡು ಉನ್ನತವಾದ ಸಂಗತಿಗಳನ್ನು ವಿವರಿಸುತ್ತಿದ್ದರೆ ಯೋಹಾನ್‌ನು ಉಪಯೋಗಿಸುವಂತೆ “ಅತ್ಮ” ಎಂಬುದರ ಮೊದಲು “ಇಂದ” ಎಂಬ ಎರಡನೆಯ ಮಾತನ್ನು ಇಡಲಿಲ್ಲ. ಇಂದ ಎಂಬ ಒಂದೇ ಮಾತು ಸಂದರ್ಭವನ್ನು ವಿವರಿಸುತ್ತದೆ. ಈ ಒಂದೇ ಯಾಗಿರುವಿಕೆಯು ಸಾಮಾನ್ಯ ಭೂತಕಾಲದ ಸಂಶಯಾತ್ಮಕ ರೂಪದ ಕರ್ಮಣಿ ಪ್ರಯೋಗವಾದ genne “the” ಎಂಬುದರಿಂದ ಸಂಪೂರ್ಣವಾಗಿ

ಸ್ಥಾಪಿಸಲ್ಪಟ್ಟು ಇದರ ಅರ್ಥ ಅಕ್ಷರಶಃವಾಗಿ ನಿಲಿಸಿರುವ ಮತ್ತು ಆತ್ಮನಿಂದ “ಒಮ್ಮೆ ಹುಟ್ಟುವುದು” ಎಂದರ್ಥ ಕೊಡುತ್ತದೆ. ...

ಆತ್ಮಿಕವಾಗಿ ಒಬ್ಬ ಮನುಷ್ಯನು ಒಮ್ಮೆ ಮಾತ್ರ ಜನ್ಮಿಸುತ್ತಾನೆ ಹಾಗೂ ಅದು “ನಿಲಿಸಿರುವುದು ಆತ್ಮನಿಂದಲೂ” ಹುಟ್ಟುವುದಾಗಿದೆ.¹

ಈ ಒಂದು ಸಮಯದ ಜನನವು, ಅದನ್ನು ಸ್ವೀಕರಿಸುವ ಎಲ್ಲರನ್ನೂ ಪರಲೋಕ ರಾಜ್ಯದೊಳಗೆ ತರುತ್ತದೆ. ಅದನ್ನು ಪ್ರಸಂಗಿಸುವದಕ್ಕಾಗಿ ಯೇಸು ತನ್ನ ಹಿಂಬಾಲಕರನ್ನು ಲೋಕದೊಳಗೆಲ್ಲಾ ಕಳುಹಿಸಿದನು (ಮಾರ್ಕ 16:15, 16).

ಮಾರ್ಕ 16:15, 16

“ನೀವು ಸರ್ವಲೋಕಕ್ಕೆ ಹೋಗಿ ಸರ್ವಸ್ವಷ್ಟಿಗೆ ಸುವಾರ್ತೆಯನ್ನು ಸಾರಿ. ನಂಜ ಬಾಪ್ತಿಸ್ತೆ ಮಾಡಿಸಿಕೊಳ್ಳುವವನು ರಕ್ಷಣೆ ಹೊಂದುವನು; ನಂಬದೇ ಹೋಗುವವನು ದಂಡನೆಗೆ ಗುರಿಯಾಗುವನು” (ಮಾರ್ಕ 16:15, 16) ಎಂದು ಯೇಸು ತನ್ನ ಶಿಷ್ಯರಿಗೆ ಹೇಳಿದನು. ರಕ್ಷಣೆಯನ್ನು ಕುರಿತಾಗಿರುವ ಈ ಹೇಳಿಕೆ ಮತ್ತು ಬೈಬಲಿನಲ್ಲಿಯ ಇಂಥ ಅಗತ್ಯವಾಗಿರುವ ಹೇಳಿಕೆಗಳನ್ನು ತಿರ್ಮಾನಿಸುವಾಗ ಒಂದೊಂದನ್ನೂ ಆದರೆ ಅವುಗಳನ್ನು ಒಟ್ಟಾಗಿ ಯೋಚಿಸತಕ್ಕದ್ದು. ರಕ್ಷಣೆಯಲ್ಲಿ ಯೇಸುವನ್ನು ಗುರುತಿಸಿ ಕೊಳ್ಳುವಿಕೆ ಹಾಗೂ ಆತನ ಪಾತ್ರವನ್ನು ತಿಳಿದುಕೊಳ್ಳುವದಷ್ಟೇ ಅಲ್ಲ (ಯೋಹಾನ್ 8:24), ಮಾನಸಾಂತರ (ಲೂಕ 24:47) ಮತ್ತು ಅರಿಕೆಯಂಥ (ರೋಮಾಪುರ 10:9, 10) ಉತ್ತರಗಳೂ ಅವಶ್ಯವಾಗಿವೆ.

ಮಾರ್ಕ 16:15, 16 ಇಲ್ಲದೇ ರಕ್ಷಣೆಯನ್ನು ಕಲಿತು ಕೊಳ್ಳಬಹುದು. ಹೀಗಿದ್ದರೂ ಈ ವಾಕ್ಯವನ್ನು ಅರ್ಥ ಮಾಡಿಕೊಳ್ಳುವುದು ಒಬ್ಬನು ರಕ್ಷಣೆ ಹೊಂದಲು ಏನು ಮಾಡಬೇಕೆಂದು ದೇವರು ಅಪೇಕ್ಷಿಸುವದನ್ನು ಒಂದುಗೂಡಿಸಲು ಸಹಾಯ ಮಾಡುತ್ತದೆ.

ಒಳ್ಳೇ ಕಾರಣಕ್ಕಾಗಿ NASBಯು ಮಾರ್ಕ 16:16ರನ್ನು ಹೀಗೆ ಭಾಷಾಂತರಿಸಿದೆ, “ನಂಜದಂಥವನೂ ಬಾಪ್ತಿಸ್ತೆ ಹೊಂದಿದವನೂ ರಕ್ಷಿಸಲ್ಪಡುವನು.” ಈ ಭಾಷಾಂತರಕ್ಕೆ ಗ್ರೀಕ ಉಪಯೋಗದ ಬೆಂಬಲವಿದೆ. “ನಂಜರುವವನು” ಹಾಗೂ “ಬಾಪ್ತಿಸ್ತೆ ಹೊಂದಿರುವವನು” ಎಂಬ ಎರಡೂ ಗ್ರೀಕದಲ್ಲ ಅನಿಶ್ಚಿತಕಾಲ ಕೃದ್ವಾಚಕಗಳಾಗಿದ್ದು “ರಕ್ಷಿಸಲ್ಪಡುವರು” ಎಂಬ ಮುಖ್ಯ ತ್ರಿಯಾಪದವನ್ನು ಹಿಂಬಾಲಿಸುವವು. ಅನಿಶ್ಚಿತಕಾಲ ಕೃದ್ವಾಚಕದ ಮಹತ್ವವು ಅದು ಮುಖ್ಯ ತ್ರಿಯಾಪದದ ಕಾರ್ಯದ ಮೊದಲು ಸಂಭವಿಸುವ ಕಾರ್ಯವನ್ನು ಪ್ರಕಟಿಸುತ್ತದೆ. ಆದರೆ ಮುಖ್ಯ ತ್ರಿಯಾರೂಪದ ಕಾರ್ಯವನ್ನು ಅನುಸರಿಸುವ ಕಾರ್ಯವನ್ನು ಎಂದೂ ಪ್ರಕಟಿಸುವದಿಲ್ಲ. ಈ ವಾಕ್ಯದಲ್ಲಿ “believed” ಹಾಗೂ “baptized” ಎಂಬ ಅನಿಶ್ಚಿತ ಕಾಲದ ಕೃದ್ವಾಚಕಗಳು “shall be saved” ಎಂಬ ಮುಖ್ಯ ತ್ರಿಯಾಪದದ ಕಾರ್ಯದ ಮೊದಲು ಬರುತ್ತವೆ ಯೆಂಬುದನ್ನು ಸೂಚಿಸುತ್ತವೆ. ಇದರ ಅರ್ಥ ಒಬ್ಬನು ರಕ್ಷಿಸಲ್ಪಡುವ ಮೊದಲು ಅವನು ನಂಬತಕ್ಕದ್ದು ಹಾಗೂ ಬಾಪ್ತಿಸ್ತೆ ಮಾಡಿಸಿಕೊಳ್ಳತಕ್ಕದ್ದು ಎಂದು ಯೇಸು ಹೇಳಿದನು.

ಒಂದು ವಾಕ್ಯದಲ್ಲಿಯ ಗ್ರೀಕ ತ್ರಿಯಾಪದವನ್ನು ಕುರಿತು C. F. D. Moule² ವಿವರಿಸಿದ್ದಾರೆ, ವರ್ತಮಾನ ಕಾಲದ ಕೃದ್ವಾಚಕದಿಂದ ಪ್ರಕಟಿಸಲ್ಪಟ್ಟ ಕಾರ್ಯವು ಮತ್ತು ಮುಖ್ಯ ತ್ರಿಯಾಪದದ ಕಾರ್ಯವು ಒಂದೇ ಸಮಯಕ್ಕೆ ಬರುತ್ತವೆ. ಅನಿಶ್ಚಿತ ಕಾಲದ ಕೃದ್ವಾಚಕವು ಮುಖ್ಯ ತ್ರಿಯಾಪದದ ಕಾರ್ಯಕ್ಕೆ ಮೊದಲು ಸಂಭವಿಸಿದ ಕಾರ್ಯವನ್ನು ಹೇಳುತ್ತದೆ.

ಈ ನಿಯಮಕ್ಕೆ ತಿಳಿಯಲ್ಪಟ್ಟ ಎರಡು ಅಪವಾದಗಳನ್ನು Moule ಒಪ್ಪಿಕೊಳ್ಳುವುದಿಲ್ಲ.

James H. Moulton,³ Maximilian Zerwick⁴ (Joseph Smithನಿಂದ ಭಾಷಾಂತರಿಸಲ್ಪಟ್ಟಂತೆ), A. T. Robertson,⁵ ಹಾಗೂ ಇತರ ಭಾಷಾಪಂಡಿತರು ಹೀಗೆ ಒಪ್ಪಿಕೊಳ್ಳುತ್ತಾರೆ. ವಾಕ್ಯದ ಮುಖ್ಯ ತ್ರಿಯಾಪದದ ಮೊದಲು ಸಂಭವಿಸುವ ಕಾರ್ಯವನ್ನು ಅನಿಶ್ಚಿತ ಕಾಲದ ಕೃದ್ವಾಚಕವು ಯಾವಾಗಲೂ ಪ್ರಕಟಿಸುತ್ತದೆ. ಹಾಗೂ ಬೇರೆಯಾಗಿ ಅನಿಶ್ಚಿತ ಕಾಲವನ್ನು ಉಪಯೋಗಿಸಲು ಅಸಾಧ್ಯವಾಗಿದ್ದು ಆಗುತ್ತದೆ.

ಅನಿಶ್ಚಿತ ಭೂತಕಾಲ ಕೃದ್ವಾಚಕವು ಮುಖ್ಯ ತ್ರಿಯಾ ಪದದ ಕಾರ್ಯವನ್ನು ಎಂದೂ ಹಿಂಬಾಲಿಸುವುದಿಲ್ಲ ಎಂಬುದನ್ನು ಅತ್ಯುತ್ತಮ ವ್ಯಾಕರಣ ಪಂಡಿತರು ತೀರ್ಮಾನಿಸಿರುವರು. ಅಂದರೆ “ನಂಜದವರು” ಮತ್ತು “ಬಾಪ್ತಿಸ್ಸ ಹೊಂದಿದವರು” ಎಂಬವುಗಳು “ರಕ್ಷಿಸಲ್ಪಡುವರು” ಎಂಬುದರ ನಂತರ ಸಂಭವಿಸುವ ಸಾಧ್ಯತೆಯಿರುವುದಿಲ್ಲ ಎಂದು ಅರ್ಥವಾಗುತ್ತದೆ. ರಕ್ಷಣೆಯನಂತರ ಬಾಪ್ತಿಸ್ಸವನ್ನಿಡುವುದು ಪ್ರತಿಯೊಂದು ವ್ಯಾಕರಣದ ನಿಯಮವನ್ನು ಮುರಿಯುವಂಥದ್ದಾಗಿರುತ್ತದೆ. ಆದುದರಿಂದ ಸುವಾರ್ತೆಯನ್ನು ನಂಬುವುದು ಮತ್ತು ಬಾಪ್ತಿಸ್ಸ ಹೊಂದುವುದು ರಕ್ಷಣೆಗಿಂತ ಮೊದಲು ಬರುವುದೆಂದು ಯೇಸುವಿನ ಅರ್ಥವಾಗಿರಬಹುದು.

ಗ್ರೀಕ್‌ನಲ್ಲಿ ವಾಕ್ಯ ರಚನೆಯು ಸುವಾರ್ತೆಯನ್ನು ನಂಬುವವರನ್ನು ಮತ್ತು ಬಾಪ್ತಿಸ್ಸ ಹೊಂದುವವರನ್ನು “ರಕ್ಷಿಸಲ್ಪಡುತ್ತಿರುವವರು” ಕಾರ್ಯದ ಮೊದಲು ಸಂಭವಿಸುವಂತೆ ಮಾಡುತ್ತವೆ. “ಬಾಪ್ತಿಸ್ಸ ಹೊಂದಿದವನು” ಎಂಬುದು “ರಕ್ಷಿಸಲ್ಪಡುವನು” ಎಂಬುದರ ನಂತರ ಇಡಲ್ಪಟ್ಟಿದ್ದರೆ, ಆಗ “ನಂಜದವನು” ಎಂಬುದು ಸಹ “ರಕ್ಷಿಸಲ್ಪಡುವನು” ಎಂಬುದರ ನಂತರ ಇಡಲ್ಪಡಬೇಕು. ಯಾಕಂದರೆ ಈ ಎರಡು ಪದ ಸಮೂಹಗಳು ಒಂದೇ ತ್ರಿಯಾಪದವನ್ನು ಉಪಯೋಗಿಸುತ್ತವೆ. ಹಾಗೂ ಜೋಡಿಸುವ ಪದ “ಮತ್ತು” (ಗ್ರೀಕ್ Kai) ಎಂಬುದರಿಂದ ಜೋಡಿಸಲ್ಪಟ್ಟಿದೆ. ರಕ್ಷಣೆಯನ್ನು ಬಾಪ್ತಿಸ್ಸದನಂತರ ಇಡುವವರ ಬದಲು ಬಾಪ್ತಿಸ್ಸದ ಮೊದಲು ಇಡಲು ನೋಡುವವರು ಈ ವಚನದಲ್ಲಿ ಗ್ರೀಕ್ ಭಾಷೆಗೆ ಮತ್ತು ನಮ್ಮ ಕರ್ತನ ಭೋಧನೆಗೆ ಅನ್ಯಾಯ ಮಾಡುತ್ತಾರೆ. ಮಾರ್ಕ್ 16:16 ಅನಿಶ್ಚಿತ ಭೂತಕಾಲದ ಕೃದ್ವಾಚಕದ ನಿಯಮಗಳಿಗೆ ಅಪವಾದವಾಗಿರುವುದಿಲ್ಲ. ಆದುದರಿಂದ ಯೇಸುವು ಒಬ್ಬನು ತಾನು ರಕ್ಷಿಸಲ್ಪಡುವ ಮೊದಲು ನಂಬ ಬೇಕು ಮತ್ತು ಬಾಪ್ತಿಸ್ಸ ಹೊಂದಬೇಕು ಎಂದು ಯೇಸು ಹೇಳಿದನು.

ಗ್ರೀಕ್ ಭಾಷೆಯ ಇನ್ನೊಂದು ಸೂತ್ರವು ಈ ವಚನದಲ್ಲಿ ಅನ್ವಯವಾಗುತ್ತದೆ. ನಂಜಕೆ ಮತ್ತು ಬಾಪ್ತಿಸ್ಸವು ಭಿನ್ನವಾದ, ಸಂಬಂಧಿಸಿರದ ಕಾರ್ಯಗಳೆಂದು ಯೇಸುವು ಹೇಳುತ್ತಿರುವುದಿಲ್ಲ. ಒಬ್ಬ ವ್ಯಕ್ತಿಯು “ನಂಜರುವುದು” ಎಂಬುದರ ಕಾರ್ಯವನ್ನು ಮುಗಿಸುವುದಿಲ್ಲ ಮತ್ತು ಅನಂತರ “ಬಾಪ್ತಿಸ್ಸ ಹೊಂದಿರುವುದು” ಎಂಬ ಇನ್ನೊಂದು ಹೆಜ್ಜೆಯನ್ನು ತೆಗೆದುಕೊಳ್ಳುವನು. ಗ್ರೀಕ್ ರಚನೆಯು ಇದಕ್ಕೆ ಒಪ್ಪುವುದಿಲ್ಲ.

ಈ ಎರಡೂ ಕಾರ್ಯಗಳು ಒಂದಾಗಿ ಕೂಡಿಸಲ್ಪಟ್ಟಿವೆ. ಒಂದೇ ಸಮಯದಲ್ಲಿ ಸಂಭವಿಸುತ್ತವೆ ಆದರೆ ಭಿನ್ನವಾಗಿ ಅಲ್ಲ. ಈ ಕಾರಣದಿಂದ ವಾಕ್ಯವನ್ನು “ಬಾಪ್ತಿಸ್ಸ ಹೊಂದಿದ ಬಿಶ್ವಾಸಿಯು ರಕ್ಷಿಸಲ್ಪಡುವನು” ಇಲ್ಲವೇ “ಬಾಪ್ತಿಸ್ಸ ಹೊಂದುತ್ತಿರುವವಾಗ ನಂಜದವನು” ರಕ್ಷಿಸಲ್ಪಡುವನು ಮತ್ತು ಅವನು ರಕ್ಷಿಸಲ್ಪಡುವ ಮೊದಲು ಬಾಪ್ತಿಸ್ಸ ಹೊಂದಬೇಕು ಎಂದು ಭಾಷಾಂತರಿಸಬಹುದು.

ಈ ವಾಕ್ಯದಲ್ಲಿ ಯೇಸು ಬಾಪ್ತಿಸ್ಸವನ್ನೂ ನಂಜಕೆಯನ್ನೂ ಬೇರೆ ಮಾಡದಂತೆ ಒಂದಾಗಿ ಕೂಡಿಸಿದರು. ನಂಜಕೆಯಿಂದ ಪ್ರೇರೇಪಿಸಲ್ಪಟ್ಟಿದ್ದ ಬಾಪ್ತಿಸ್ಸವನ್ನು ರಕ್ಷಣೆಗಿಂತ ಮೊದಲು ಇಟ್ಟನು. ರಕ್ಷಣೆಯು ಕೇವಲ ನಂಜಕೆಯ ಮೇಲೆ ಇಲ್ಲವೇ,

ಕೇವಲ ಬಾಪ್ತಿಸ್ತದ ಮೇಲೆ ಅವಲಂಬಿಸಿರುವದಿಲ್ಲ; ರಕ್ಷಿಸಲ್ಪಡುವ ಮನುಷ್ಯನು ಅವನು ಬಾಪ್ತಿಸ್ತ ಹೊಂದುವಾಗ ಸುವಾರ್ತೆಯನ್ನು ನಂಬುವವನಾಗಿರುವನು.

ಸುವಾರ್ತೆಯು ಸಾರಲ್ಪಡುವಂಥದ್ದಾಗಿರುವುದೆಂದು ಗಮನಿಸಿಲಿ (ಮಾರ್ಕ 16:15), ಆದುದರಿಂದ, ಸುವಾರ್ತೆಯು ನಂಬಲ್ಪಡಬೇಕಾಗಿದೆ (ಮಾರ್ಕ 1:15). ಸುವಾರ್ತೆಯು ಯೇಸುವು ಮೆಸ್ಸೀಯನು, ಶಿಲುಬೆಯಿಡಲ್ಪಟ್ಟವನು, ಪುನರುತ್ಥಾನವಾದವನು, ಮಹಿಮೆಗೇ ಲಿಸಲ್ಪಟ್ಟ ಕರ್ತನು, ನಮ್ಮನ್ನು ನಮ್ಮ ಪಾಪಗಳಿಂದ ವಿಮೋಚಿಸುವವನು ಹಾಗೂ ಪರಲೋಕದಲ್ಲಿ ನಮಗೆ ನಿತ್ಯ ಜೀವವನ್ನು ಕೊಡುವವನು ಎಂಬುದನ್ನು ಒಳಗೊಂಡಿದೆ (1 ಕೊರಿಂಥ 15:1-4). ನಮ್ಮ ಪಾಪಗಳಿಗಾಗಿ ಯೇಸುವಿನ ಮರಣವನ್ನು ಸುವಾರ್ತೆಯು ಒಳಗೊಂಡಿದ್ದರೆ ಆಗ ಬಾಪ್ತಿಸ್ತ ಹೊಂದುತ್ತಿರುವವನು ಬಾಪ್ತಿಸ್ತ ಹೊಂದುತ್ತಿರುವಾಗ ಯೇಸುವಿನ ಮರಣವು ಅವನ ಪಾಪಗಳಿಂದ ಅವನನ್ನು ರಕ್ಷಿಸುತ್ತದೆ ಎಂಬುದನ್ನು ನಂಬತಕ್ಕದ್ದು. ಇದು ಸಂಭವಿಸದೇ ಇದ್ದರೆ, ಆಗ ಅವನು ಬಾಪ್ತಿಸ್ತ ಹೊಂದುತ್ತಿರುವಾಗ ಅವನು ಸುವಾರ್ತೆಯನ್ನು ನಂಬುತ್ತಿರುವುದಿಲ್ಲ. ಈ ಅಗತ್ಯತೆಯು ಈ ವಾಕ್ಯದಲ್ಲಿ ಗ್ರೀಕ ರಚನೆಯಿಂದ ಸ್ಪಷ್ಟವಾಗಿ ಸೂಚಿಸಲ್ಪಟ್ಟಿದೆ.

ರಕ್ಷಣೆಗಾಗಿ ಅವಶ್ಯವಾಗಿರುವ ಎಲ್ಲಾ ಅಗತ್ಯತೆಗಳು ಮಾರ್ಕ 16:15, 16ರಲ್ಲಿ ಒಳಗೊಂಡಿರುತ್ತವೆ, ಯಾಕೆಂದರೆ ಎಲ್ಲಾ ಅಗತ್ಯತೆಗಳು ಸುವಾರ್ತೆಯಲ್ಲಿ ಅಡಕವಾಗಿರುತ್ತವೆ. ಹೀಗಿದ್ದರೂ ಎಲ್ಲಾ ಅಗತ್ಯತೆಗಳು ಸ್ಪಷ್ಟವಾಗಿ ಹೇಳಲ್ಪಟ್ಟಿರುವುದಿಲ್ಲ; ಸುವಾರ್ತೆಯ ಸಂಪೂರ್ಣ ಸಂದೇಶವು ಈ ವಚನದಲ್ಲಿ ಹೇಳಲ್ಪಟ್ಟಿರುವದಿಲ್ಲ. ಸುವಾರ್ತೆಯಲ್ಲಿ ಅಡಕವಾಗಿರುವದಿಲ್ಲವನ್ನೂ ಅರ್ಥ ಮಾಡಿಕೊಳ್ಳುವದಕ್ಕಾಗಿ ಸತ್ಯವೇದದಲ್ಲಿಯೂ ಇತರ ಹೇಳಿಕೆಗಳೂ ಅಗತ್ಯವಾಗಿವೆ; ಆದುದರಿಂದ ಸತ್ಯವೇದದ ಇತರ ಹೇಳಿಕೆಗಳು ಬಾಪ್ತಿಸ್ತ ಹೊಂದಿದ ವಿಶ್ವಾಸಿಯು ರಕ್ಷಿಸಲ್ಪಡುವ ಮೊದಲು ಅವಶ್ಯವಾಗಿರುವದನ್ನು ಕಲಿಯಲಕ್ಕೆ ಅವಶ್ಯವಾಗಿವೆ.

ಯೋಹಾನ್ 3:16, 36

“ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯ ಜೀವವನ್ನು ಪಡೆಯ ಬೇಕೆಂದು” (ಯೋಹಾನ್ 3:16) ಮತ್ತು “ನಂಜ ಬಾಪ್ತಿಸ್ತ ಮಾಡಿಕೊಳ್ಳುವವನು ರಕ್ಷಣೆ ಹೊಂದುವನು” (ಮಾರ್ಕ 16:16) ಎಂದು ಹೇಳುವದರಿಂದ ಯೇಸುವು ತನ್ನನ್ನು ತಾನೇ ವಿರೋಧವಾಗಿ ಹೇಳಿಕೊಂಡವನನ್ನಾಗಿ ಮಾಡಿಕೊಳ್ಳಲಿಲ್ಲ. ನಿತ್ಯ ಜೀವವು ನಂಬುವದರೊಂದಿಗೆ ಮತ್ತು ಹಿಂದಿನ ಪಾಪದಿಂದ ರಕ್ಷಣೆಯು ಬಾಪ್ತಿಸ್ತದೊಂದಿಗೆ ಸಲಿಯಾಗಿ ಸಂಬಂಧಿಸಲ್ಪಟ್ಟಿದೆ. ನಂಬುವುದು ಒಬ್ಬನ ಜೀವನದ ಮುಂದುವರಿಯುವ ವಿಷಯವಾಗಿರುವುದು, ಬಾಪ್ತಿಸ್ತವು ನಂಬುವದರ ಪರಿಣಾಮವಾಗಿ ಒಮ್ಮೆ ಮಾಡುವ ಘಟನೆಯಾಗಿರುವುದು (ಎಫೆಸ 4:5).

ಗ್ರೀಕ್‌ನಲ್ಲಿ “ನಂಬುವವನು” (ಯೋಹಾನ್ 3:16, 36) ಎಂಬುದು ವರ್ತಮಾನಕಾಲ ಕೃದ್ಯಾಚಕದಲ್ಲಿದೆ. ವರ್ತಮಾನ ಕಾಲ ಕೃದ್ಯಾಚಕವು “ಮುಂದುವರಿಯುವ ಕೃತ್ಯವನ್ನು” (linear action)⁶ ತ್ರೈನಿಧಿಕಲಿಸುತ್ತದೆಂದು “ಮತ್ತು ವರ್ತಮಾನ ಕಾಲ ಕೃದ್ಯಾಚಕವು ವರ್ತಮಾನ ಕಾಲ ಭಾವರೂಪದಂತೆ ಸಮಯಾತೀತವಾದದ್ದೂ ಕಾಲಾವಧಿಯಿಲ್ಲದ್ದೂ ಆಗಿರುತ್ತದೆ”⁷ ಎಂದು ಗ್ರೀಕ್ ವ್ಯಾಕರಣ ಹೇಳುತ್ತದೆ.

ಯೇಸುವಿನಲ್ಲಿ ನಂಜತೆಯಿಡುವದನ್ನು ಮುಂದುವರಿಸುವದರಿಂದ ಆತನಿಗೆ ವಿಧೇಯ ರಾಗುವದನ್ನು ಮುಂದುವರಿಸಲು ಪ್ರೇರಿಸಲ್ಪಡುವಿಕೆಗೆ ನಿತ್ಯಜೀವವು ಕೊಡಲ್ಪಡುವದೆಂದು ಇದರ ಅರ್ಥವಾಗುತ್ತದೆ (ಲೂಕ 6:46; ಮತ್ತಾಯ 7:21; 28:20). ಅಂಥ ವಿಧೇಯತೆ ಯಿಲ್ಲದೆ ಒಬ್ಬನು ಜೀವವನ್ನು ನೋಡಲಾರನು. ಆದರೆ ಅವನ ಮೇಲೆ ದೇವರ ಕೋಪವು

ನೆಲೆಗೊಳ್ಳುವುದು (ಯೋಹಾನ್ 3:36). “ನಂಬದವರಿಗೆ” (ಯೋಹಾನ್ 3:36, KJVಯಲ್ಲಿ ಇದು NASB, RSV ಹಾಗೂ ಇತರ ಭಾಷಾಂತರಗಳಲ್ಲಿ “ಅವಿಧೇಯರಾದವರಿಗೆ” ಎಂದು ಸಲಿಯಾಗಿ ಭಾಷಂತಲಿಸಲ್ಪಟ್ಟಿದೆ) ಎಂಬುದು ಗ್ರೀಕಿನ *apeitho* ಎಂದಾಗಿದೆ. ಅದರ ಅರ್ಥ “ಅವಿಧೇಯತೆ,” “ವಿಧೇಯನಾಗದಿರು” ಇಲ್ಲವೆ “ಅವಿಧೇಯ” ಎಂದು ರೋಮಾಪುರ 2:8; 10:21; 1 ಜೇತ್ರ 2:7, 8; 3:1, 20; 4:17 (KJV) ಭಾಷಾಂತಲಿಸಿದಂತೆ ಇದೆ. ನಂಜಕೆಯು ಯೇಸುವಿನಿಂದ ಕೊಡಲ್ಪಟ್ಟ ನಿತ್ಯಜೀವವನ್ನು ಒಬ್ಬನು ಸ್ವೀಕರಿಸುವ ಮೊದಲು ವಿಧೇಯತೆಯೊಂದಿಗೆ ಜೊತೆಗೂಡಿರಬೇಕೆಂಬುದನ್ನು ಇಂಥ ಹೇಳಿಕೆಗಳು ತೋರಿಸುತ್ತವೆ. ಯೇಸುವಿನ ಪ್ರಕಾರವಾಗಿ ಬಾಪ್ಟಿಸ್ಕವು ನಿತ್ಯರಕ್ಷಣೆಯನ್ನು ತರುವ ವಿಧೇಯತೆಯ ಭಾಗವಾಗಿರುತ್ತದೆ (ಇಬ್ರಿಯ 5:9; ಹೋಲಿಸು. ಮಾರ್ಕ್ 16:16).

ಕ್ರಿಸ್ತನಲ್ಲಿ ಆಶೀರ್ವಾದಗಳೊಳಗೆ ಒಬ್ಬನನ್ನು ತರುವದಕ್ಕೆ ಬಾಪ್ಟಿಸ್ಕವು ಅಗತ್ಯವಿಲ್ಲ ಎಂದು ಕೆಲವರು ವಾದಿಸಿದ್ದಾರೆ.⁸ ಯಾಕಂದರೆ ನಂಜಕೆಯು ಮಾತ್ರವೇ ಕ್ರಿಸ್ತನಲ್ಲಿ ಒಬ್ಬನನ್ನು ಇಡುವುದೆಂದು ಅವರು ನಂಬುತ್ತಾರೆ. ಯೋಹಾನ್ 3:16, 36ರಲ್ಲಿರುವಂತೆ “ನಂಬುವವನಲ್ಲ” ಎಂಬ ಮಾತುಗಳು “on” (ಮೇಲೆ) ಎಂಬುದರರ ಅರ್ಥ ಒಬ್ಬನು ಕ್ರಿಸ್ತನಲ್ಲಿ ನಂಬುವನು ಎಂದಾಗುತ್ತದೆ (ಹೆಬ್ಬಾದ ಕಡೆಗಳಲ್ಲಿ *eis* ಎಂಬ ಗ್ರೀಕ್ ಪದವು “ಒಳಗೆ” ಎಂದರ್ಥ ಕೊಡುತ್ತದೆ) ಹಾಗೂ ಎಲ್ಲಾ ಸಂಧರ್ಭಗಳಲ್ಲಿ ಒಂದು ಅರ್ಥದಲ್ಲಿ ಅದೇ ಅರ್ಥವನ್ನು ಉಳಿಸಿಕೊಳ್ಳುತ್ತದೆ. ಇದರೊಂದಿಗಿರುವ ಸಮಸ್ಯೆಯು “ನಂಬುವವರು” ಎಂಬುದು ಅನೇಕ ವಾಕ್ಯಗಳಲ್ಲಿ ವರ್ತಮಾನಕಾಲ ಕೃದ್ವಾಚಕವಾಗಿದ್ದು (ಈಗಾಗಲೇ ಹೇಳಿದಂತೆ) ಮುಂದುವರಿಯುವ ಕಾರ್ಯವನ್ನು ಪ್ರಕಟಿಸುತ್ತದೆ. ಯೇಸುವಿನ ಮೇಲೆ (“on”, *eis*) ನಂಜಕೆ ಯಿಡುವದರಿಂದ ಯೇಸುವಿನ ಹೊರಗಿನಿಂದ ಯೇಸುವಿನೊಳಗೆ ಬರುವದನ್ನು ಒಬ್ಬನು ಮುಂದುವರಿಸುವನೋ? ಅಂಥ ಬಗೆಯ ಪ್ರಗತಿಯು ಅಸಾಧ್ಯವಾದದ್ದು. “ನಂಜಕೆಯಿಡು” ಎಂಬುದು ಯೇಸುವಿನ ಚಿತ್ತಕ್ಕೆ ಉತ್ತರ ಕೊಡುವಂತೆ ಆತನಲ್ಲಿ ನಂಜಕೆಯಿಡುವದನ್ನು ಒಬ್ಬನು ಮುಂದುವರಿಸುವನು ಎಂದು ಹೆಚ್ಚಾಗಿ ಅರ್ಥವಾಗುವ ಸಾಧ್ಯತೆಯಿದೆ.

ಒಬ್ಬನು ಕ್ರಿಸ್ತನಲ್ಲಿ ಹೇಗೆ ಪ್ರವೇಶಿಸುವನು ಎಂದು ಹೇಳುವಾಗ “ಬಾಪ್ಟಿಸ್ಕ ಮಾಡಿಸಿಕೊಂಡವರು” ಎಂಬುದನ್ನು ಅನಿಶ್ಚಿತಭೂತಕಾಲಸೂಚನೆಯಿಲ್ಲದಂತೆ ಉಪಯೋಗಿಸಿದ್ದಾನೆ (ರೋಮಾಪುರ 6:3; ಗಲಾತ್ಯ 3:27). ಅನಿಶ್ಚಿತ ಭೂತಕಾಲವು ಸೂಚಿಸುವ ಕಾರ್ಯವಾಗಿದ್ದರಿಂದ, ಬಾಪ್ಟಿಸ್ಕವು ಪೂರ್ತಿಯಾಗುವಾಗ, ಅದು ಬಿಶ್ವಾಸಿಯನ್ನು ಕ್ರಿಸ್ತನಲ್ಲಿ ಇಡುವುದು ಎಂಬುದನ್ನು ಸೂಚಿಸುತ್ತದೆ. ನಂಜಕೆಯಿಡುವದಷ್ಟೇ ಅಥವಾ ಬಾಪ್ಟಿಸ್ಕ ಮಾತ್ರವೇ ಒಬ್ಬನನ್ನು ಕ್ರಿಸ್ತನೊಳಗೆ ಇಡುವದಿಲ್ಲ. ಬಾಪ್ಟಿಸ್ಕವು ಬಿಶ್ವಾಸಿಸುವ ವ್ಯಕ್ತಿಯನ್ನು ಕ್ರಿಸ್ತನೊಳಗೆ ತರುವ ಸ್ಥಳವಾಗಿದೆ. ಅಲ್ಲಿ ಅವನು ರಕ್ಷಣೆಯನ್ನೂ ಎಲ್ಲಾ ಆತ್ಮಿಕ ಆಶೀರ್ವಾದಗಳನ್ನೂ ಹೊಂದಿ ಕೊಳ್ಳುವನು.

“ನಂಬುವುದು” ಎಂಬುದು *eis* ಎಂಬ ಉಪನರ್ಗಾವ್ಯಯದೊಂದಿಗೆ ಉಪಯೋಗಿಸಲ್ಪಡುವಾಗ, ಅದು ಒಬ್ಬನನ್ನು ಕ್ರಿಸ್ತನಲ್ಲಿ ಇಡುವಂಥದ್ದಾಗುತ್ತದೆ. ಆದರೆ ಅಪೊಸ್ತಲರ ಕೃತ್ಯಗಳು 2:38ರಲ್ಲಿ *eis* ಎಂಬುದು ಒಬ್ಬನು ಬಾಪ್ಟಿಸ್ಕ ಹೊಂದಿದಾಗ ಪಾಪಗಳ ಕ್ಷಮಾಪಣೆಯಲ್ಲಿ ಒಬ್ಬನು ಪ್ರವೇಶಿಸುವನು ಎಂದು ಅರ್ಥವಾಗಲಾರದು, ಎಂದು ಕೆಲವರು ವಾದಿಸುತ್ತಾರೆ. ನಂಜಕೆಯಿಟ್ಟ ಯೆಹೂದ್ಯರಿಗೆ ಅವರಲ್ಲಿ ಪ್ರತಿಯೊಬ್ಬರೂ ಪಾಪಗಳ ಕ್ಷಮಾಪಣೆಗಾಗಿ ಬಾಪ್ಟಿಸ್ಕ (into ಎಂಬುದು ಅನೇಕ ಆವೃತ್ತಿಗಳಲ್ಲಿ for ಎಂಬುದಕ್ಕಾಗಿ ಭಾಷಾಂತಲಿಸಲ್ಪಟ್ಟಿದೆ) ಹೊಂದಬೇಕೆಂದು ಹೇಳಿತನು ಹೇಳಿದನು (ಅಪೊಸ್ತಲರ ಕೃತ್ಯಗಳು 2:38). ಹೀಗಿದ್ದರೂ *eis* ಎಂಬುದರ ಅರ್ಥವನ್ನು ಒಬ್ಬನು ಕ್ರಿಸ್ತನಲ್ಲಿ ನಂಬುವನು *eis*

ಎಂದು ತಿಳಿದುಕೊಂಡರೆ (ಯೋಹಾನ್ 3:16, 36) ಆಗ *eis* ಎಂಬುದರ ಅರ್ಥವನ್ನು ಅಪೊಸ್ತಲರ ಕೃತ್ಯಗಳು 2:38ರಲ್ಲಿ “ಒಳಗೆ” ಎಂಬ ಅರ್ಥ ಯಾಕೆ ಕೊಡಬಾರದು? ಪ್ರತಿಯೊಬ್ಬನು ಪಾಪಗಳ ಕ್ಷಮಾಪಣೆಯಲ್ಲಿ ಬಾಪ್ಟಿಸ್ಮ್ ಹೊಂದಿಕೊಳ್ಳಬೇಕೆಂದು ಹೇತ್ರನು ಬೋಧಿಸಿದನೆಂದು ಅರ್ಥವಾಗುತ್ತದೆ ಅಲ್ಲವೇ.

“ನಂಬು” ಎಂಬುದು ಕಾರ್ಯದ ತ್ರಿಯಾಪದವಾಗಿರುವದಿಲ್ಲ. ಅದುದರಿಂದ *eis* ಎಂಬುದು “ನಂಬು” ಎಂಬುದರೊಂದಿಗೆ ಸಂಬಂಧಿಸಿದಾಗ, “ಒಳಗೆ” (*into*) ಎಂಬುದರ ಬದಲು “ಮೇಲೆ” (*on*) ಎಂದು ಭಾಷಾಂತರಿಸಲ್ಪಟ್ಟಿದೆ.

ಮುಕ್ತಾಯ

ತನ್ನ ಮರಣ, ಹೂಣಿಡುವಿಕೆ ಹಾಗೂ ಪುನರುತ್ಥಾನದ ನಂತರ ಯೇಸು ತನ್ನ ಶಿಷ್ಯರನ್ನು ಎಲ್ಲಾ ಜನಾಂಗಗಳನ್ನು ಶಿಷ್ಯರನ್ನಾಗಿ ಮಾಡಲು ಲೋಕದೊಳಗೆ ಕಳುಹಿಸಿದನು. ಈ ಪ್ರಥಮ ಸಂದೇಶವಾಹಕರು ಯೇಸು ಮತ್ತು ಯೋಹಾನ್ ಪ್ರಸಂಗಿಸಿದ ಪಾಪದ ಪರಿಹಾರಕ್ಕಾಗಿ ಮಾನಸಾಂತರದ ಸಿದ್ಧತೆಯ ಬಾಪ್ಟಿಸ್ಮ್ ಬಗ್ಗೆ ಪರಿಚಿತರಾಗಿದ್ದರು. ಈ ಬಾಪ್ಟಿಸ್ಮ್‌ನು ತ್ರಿಸ್ತನ ರಾಜ್ಯದಲ್ಲಿ, ಭೂಲೋಕದ ಭಾಗವಾದ ತ್ರಿಸ್ತನ ಸಭೆಯೊಳಗೆ ಬಾಪ್ಟಿಸ್ಮ್ ಹೊಂದಲು ಜನರನ್ನು ಸಿದ್ಧಮಾಡುತ್ತಿತ್ತು.

ಪಾಪಗಳ ಪರಿಹಾರಕ್ಕಾಗಿ ಬಾಪ್ಟಿಸ್ಮ್‌ನು ಪ್ರಥಮವಾಗಿ ಮಾರ್ಪಟ್ಟವರಿಗೆ ಹೊಸದಾದ ದ್ವಾರದಲ್ಲ, ಯಾಕಂದರೆ ಅವರಲ್ಲಿ ಅನೇಕರು ಸಿದ್ಧತೆಯ ಬಾಪ್ಟಿಸ್ಮ್‌ವನ್ನು ಬಲ್ಲವರಾಗಿದ್ದರು. ತ್ರಿಸ್ತನ ಅಧಿಕಾರ ಮತ್ತು ರಾಜ್ಯದೊಳಗೆ ಬಾಪ್ಟಿಸ್ಮ್‌ವನ್ನು ಬಲ್ಲವರಾಗಿದ್ದರು. ತ್ರಿಸ್ತನ ಅಧಿಕಾರ ಮತ್ತು ರಾಜ್ಯದೊಳಗಿನ ಬಾಪ್ಟಿಸ್ಮ್‌ನು ಹೊಸದಾಗಿತ್ತು. ಯೋಸುವಿನಿಂದ ಉಪದೇಶವನ್ನು ಹೊಂದಿದ ಮತ್ತು ಪರಿಶುದ್ಧಾತ್ಮನಿಂದ ಬಾಪ್ಟಿಸ್ಮ್ ಹೊಂದಿದ ಸ್ವಲ್ಪ ಸಮಯದನಂತರ (ಅಪೊಸ್ತಲರ ಕೃತ್ಯಗಳು 2:4) ಸಹಾಯವಿರುವವರಾಗಿ ಅವರಿಗೆ ಯೇಸುವು ಬೋಧಿಸಿದ್ದನ್ನು ಜ್ಞಾಪಿಸಿಕೊಳ್ಳುವ ಅಗತ್ಯತೆಯಿತ್ತು (ಯೋಹಾನ್ 14:26). ಅಪೊಸ್ತಲರು ಸುವಾರ್ತೆಯನ್ನು ಮೊದಲು ಯೆರೂಸಲೇಮಿನಲ್ಲಿ ಪ್ರಕಟಿಸಿದರು ಮತ್ತು ಅನಂತರ ಲೋಕದಲೆಲ್ಲಾ ಹೊರಟು ಹೋದರು.

ಟಿಪ್ಪಣಿಗಳು

¹Frederick Dale Bruner, *A Theology of the Holy Spirit* (Grand Rapids, Mich.: Wm. B. Eerdmans Publishing Co., 1970), 257-58. ²C. F. D. Moule, *An Idiom-Book of New Testament Greek*, 2d ed. (Cambridge: Cambridge University Press, 1953), 99. ³James H. Moulton, *A Grammar of New Testament Greek*, vol. 1, 3d ed. (Edinburgh: T. & T. Clark, 1906), 133-134. ⁴Maximilian Zerwick, *Biblical Greek*, trans. Joseph Smith (Rome: n.p., 1963), 88. ⁵A. T. Robertson, *A Grammar of the Greek New Testament*, 4th ed. (Nashville: Broadman Press, 1923), 861. ⁶Moule, 99. ⁷Robertson, 891. ⁸ಅಶೀರ್ವಾದಗಳು “ನೂತನ ಸೃಷ್ಟಿಯಾಗುವದನ್ನು” (2 ಕೊರಿಂಥ 5:17) ಹಾಗೂ “ನಮ್ಮ ಅಪರಾಧಗಳ ಕ್ಷಮಾಪಣೆಯು” ಕೊಡಲ್ಪಡುವದನ್ನು (ಎಫೆಸ 1:7), “ರಕ್ಷಣೆಯನ್ನು” (2 ತಿಮೊಥೆ 2:10), “ನಿತ್ಯ ಜೀವವನ್ನು” (1 ಯೋಹಾನ್ 5:11) ಹಾಗೂ “ಪ್ರತಿಯೊಂದು ಆತ್ಮಿಕ ಅಶೀರ್ವಾದವನ್ನು” (ಎಫೆಸ 1:3) ಒಳಗೊಂಡಿರುತ್ತದೆ.